

Plans afoot to make CFTRI 'zero-waste' campus: Director

The Hindu Bureau

MYSURU

CSIR-CFTRI Director Sridevi Annapurna Singh on Monday, said that efforts are on to make the sprawling institute a "zero-waste campus" and develop alternatives to plastics for food-packaging as food industry contributes a lot to plastic pollution and climate change.

Presiding over the World Environment Day celebrations on the campus, she said the food industry uses a lot of plastic for packaging foods. "We have shifted our focus on developing biodegradable packaging for foods for minimizing the threat of plastic on the environment."

She said 400 million tonnes of plastic was used annually the world over and half of it is single use plastic. Nearly 18 to 20 million tonnes of plastic goes into the ocean, causing pollution. "A human being indirectly consumes nearly 20 kg of micro plastics in his or her lifetime because of the rampant use of plastic in food packaging. This poses a threat to health and results in hormonal imbalance," she cautioned.

"Plastic is primarily used to improve shelf life.



On the occasion of World Environment Day, filmmaker and environmentalist Suresh Heblikar watered a plant on the premises of CSIR-CFTRI in Mysuru on Monday. M.A. SRIRAM

When life is being threatened due to use of plastic, what's the need to improve the shelf-life of our products," she wondered.

She said the CSIR-CFTRI campus has a large tree cover which makes the campus cooler, with temperature lesser by around 2 to 3 degrees when compared to the temperature outside the campus because of vast greenery.

Filmmaker and Environmentalist Suresh Heblikar, who was the chief guest, planted a sapling on the campus marking the occasion. He advised the people to plant trees and take good care of them for the future generations.

WE ARE CHASING TECH THAT DESTROYED OUR GRASSLAND, RIVERS, LAKES: HEBLIKAR

EXPRESS NEWS SERVICE
@ Mysuru

NOTED environmentalist Suresh Heblikar said on Monday that the United Nations Organisation has failed to give prominence to protection of the environment at a time when climate change and its impact are going to be disastrous for humanity and ecology. Speaking at the World Environment Day-2023 event at the CFTRI here, he said that the World Environment Day that was started to observe in 1972 focussed on the conservation of forests, wildlife, and the environment.

"The environment buzz has raged now and those planting saplings have turned environmentalists," he quipped. He said in the name of development, they are chasing a technology that has destroyed

grassland, rivers and lakes. "Bengaluru which had wonderful lakes is the worst affected as it lost 200 tanks due to rapid urbanisation as many water bodies have disappeared and in recent years, crores of rupees have been spent on developing lakes with walking tracks and construction of malls near to it. In Bengaluru, after some time children can only see nature in computers because all water bodies, grassland and nature's wonders will be destroyed by rapid urbanisation," he explained.

Stressing the need for fighting use of plastics, he said the study carried out by the Stanford University observed that more space for industries, an increase in economic activity and a search for wealth are the reasons behind the rise in pollution. Youths should think of new civilization and contrib-



Suresh Heblikar and CFTRI director Sridevi Annapurana Singh during the World Environment Day event | EXPRESS

ute to environment protection to save the planet and nature for future generations that inspired many, including great poets. "The pollution level was low when there were no metros or smart cities and the nature of development has taken a drastic change when it involved a lot of money. The rich and affluent living in cities contribute more than 300 per cent to pollution compared to

those living in rural areas," he charged. He expressed displeasure over the concretisation of Cubbon Park when Cubbon himself did not allow it and even put up tents when his relatives and friends visited Bengaluru and Cubbon Park.

"Global warming and climate change started in the West as they lived in cold weather conditions for more than 7/8 months and started to invent technology but they did not build big cities. But, India has too many big cities and spoiled the ecology and quality of life where people find it difficult to even walk," he said. He said villages and rural masses have better skills and there is need to bring socioeconomic changes among all sections of the society and failure to distribute wealth among all will lead to rebellion.

‘ಅಭಿವೃದ್ಧಿ ಹೆಸರಿನಲ್ಲಿ ಮಣ್ಣು, ಪರಿಸರ ಹಾಳು’

ಸಿಎಫ್‌ಟಿಆರ್‌ಐನಲ್ಲಿ ವಿಶ್ವ ಪರಿಸರ ದಿನಾಚರಣೆಯಲ್ಲಿ ಹೆಬ್ಬೀಕರ್

ಮೈಸೂರು: ಜಾಗತೀಕರಣದ ನಂತರ ಭಾರತದ ಪರಿಸ್ಥಿತಿ ಬದಲಾಗಿದ್ದು, ಅಭಿವೃದ್ಧಿ ಹೆಸರಿನಲ್ಲಿ ಮಣ್ಣು, ಪರಿಸರ ಮೊದಲಾದವು ಹಾಳಾಗುತ್ತಿವೆ ಎಂದು ಪರಿಸರವಾದಿ, ನಟ ಸುರೇಶ್ ಹೆಬ್ಬೀಕರ್ ಹೇಳಿದರು.

ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾಲಯ (ಸಿಎಫ್‌ಟಿಆರ್‌ಐ)ದಲ್ಲಿ ನಡೆದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, 15-20 ವರ್ಷಗಳ ಹಿಂದಿದ್ದ ಬೆಂಗಳೂರಿನ ಪರಿಸ್ಥಿತಿ ಈಗಿಲ್ಲ ಎಂಬುದಕ್ಕೆ ಅಲ್ಲಿನ ಪರಿಸರವೇ ಸಾಕ್ಷಿಯಾಗಿದೆ. ವಾಣಿಜ್ಯ ಚಟುವಟಿಕೆಗಳು ಹೆಚ್ಚಾಗಿವೆ. ಮೊದಲಿನ ರೀತಿಯ ಪರಿಸ್ಥಿತಿ ಈಗ ಇಲ್ಲ, ಅರಣ್ಯವೂ ಕಡಿಮೆಯಾಗಿದೆ, ನೀರಿನ ಸೆಲೆ ಕಡಿಮೆಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಈಗ ಪರಿಸ್ಥಿತಿ ಬದಲಾಗಿದೆ. ಮಕ್ಕಳು 14-15 ವರ್ಷ ಆಗುತ್ತಿದ್ದಂತೆಯೇ ಬೈಕ್, ಸ್ಕೂಟರ್ ಬೇಕೆನ್ನುತ್ತಾರೆ. ಅವರಿಗೆ ಒತ್ತಡ ಇದೆ ಎಂಬ ಕಾರಣ ನೀಡಲಾಗುತ್ತಿದೆ. ಈ ರೀತಿ ಅನೇಕ ಕಾರಣಗಳು ಪರಿಸರ ಬದಲಾವಣೆಗೆ ಕಾರಣವಾಗಿವೆ ಎಂದರು.

ಪರಿಸರಕ್ಕೆ ಆಗುತ್ತಿರುವ ಹಾನಿಗಳ ಬಗ್ಗೆ ವಿಜ್ಞಾನಿಗಳು, ಪರಿಸರ ತಜ್ಞರು ಚಿಂತನೆ ನಡೆಸಿ ದಾಗಮೂರು ಪ್ರಮುಖ ಕಾರಣಗಳು ಬೆಳಕಿಗೆ ಬಂದಿವೆ. ಮಾಲಿನ್ಯ, ಜನಸಂಖ್ಯೆ ಹೆಚ್ಚಳ, ಅತಿ ಶೀಘ್ರವಾಗಿ ಹಣ ಮಾಡಬೇಕೆಂಬುದು ಇದಕ್ಕೆ ಕಾರಣವೆನ್ನಲಾಗುತ್ತಿದೆ ಎಂದರು.



ಜಾಗತೀಕರಣಕ್ಕೂ ಮೊದಲು ಭಾರತ ಚೆನ್ನಾಗಿತ್ತು. ಈಗ ಭಾರತ ಬದಲಾಗಿದೆ. ಸ್ಕಾರ್ಟ್ ಸಿಟಿ ನೆಪದಲ್ಲಿ ಕಾಂಕ್ರೀಟೀಕರಣ ಹೆಚ್ಚಾಗುತ್ತಿದೆ. ಕೆರೆಗೆ ಕಾರ್ಖಾನೆ ತ್ಯಾಜ್ಯ ಬಿಡಬಾರದೆನ್ನುತ್ತಾರೆ. ಆದರೆ ಕಾರ್ಖಾನೆಗಳವರು ತ್ಯಾಜ್ಯ ಸಂರಕ್ಷಣೆಗೆ ಹಣ ವೆಚ್ಚ ಮಾಡುತ್ತಿಲ್ಲ ಎಂದರು.

ಈ ಹಿಂದಿನ ರೀತಿ ಕಬ್ಬನ್ ಪಾರ್ಕ್ ಈಗಿಲ್ಲ. ಪಾರ್ಕ್ ಸೃಷ್ಟಿಸಿದ ಕಬ್ಬನ್ ತಮ್ಮ ಸಂಬಂಧಿಕರು, ಅತಿಥಿಗಳಿಗಾಗಿಯೂ ಉದ್ಯಾನದಲ್ಲಿ ಕೊಠಡಿ ನಿರ್ಮಿಸಲಿಲ್ಲ. ಆದರೆ ಈಗ ಅಲ್ಲಿ ಹಲವಾರು ಕಟ್ಟಡಗಳು ಬಂದಿವೆ. ಅವುಗಳ ಅಗತ್ಯವಿದೆ. ಆದರೆ ಎಲ್ಲಿ ನಿರ್ಮಿಸಬೇಕು ಎಂಬ ಚಿಂತನೆ ಇರಬೇಕು. ಪರಿಸರವನ್ನು ಬಲಿಕೊಟ್ಟು ನಿರ್ಮಿಸಬೇಕಾದ ಅಗತ್ಯವಿಲ್ಲ ಎಂದರು.

ಕೇಂದ್ರೀಯ ಆಹಾರ ತಂತ್ರಜ್ಞಾನ ಸಂಶೋಧನಾಲಯ (ಸಿಎಫ್‌ಟಿಆರ್‌ಐ)

ವಿಶ್ವಸಂಸ್ಥೆಯೂ ಪರಿಸರ ಸಂರಕ್ಷಣೆಗೆ ಈ ಮೊದಲು ಹೆಚ್ಚಿನ ಗಮನ ನೀಡಲಿಲ್ಲ. ಮೊದಲು ಪರಿಸರ ಎಂದರೆ ವನ್ಯಜೀವಿ, ಅರಣ್ಯ ರಕ್ಷಣೆ ಎನ್ನಲಾಗುತ್ತಿತ್ತಷ್ಟೆ. ಈಗ ನಾಲ್ಕೈದು ವರ್ಷಗಳಿಂದ ಗಿಡ ನೆಟ್ಟರೆ ಪರಿಸರ ವಾದಿ ಎನಿಸಿಕೊಳ್ಳುತ್ತಾರೆ. ಆದರೆ ಆ ರೀತಿ ಅಲ್ಲ. ಗುಬ್ಬಿ, ಮಣ್ಣು, ಪಾತರಗಿತ್ತಿ ಸಂರಕ್ಷಣೆಯೂ ಪರಿಸರ ಸಂರಕ್ಷಣೆಯಾಗಿದೆ.

-ಸುರೇಶ್ ಹೆಬ್ಬೀಕರ್, ನಟ, ಪರಿಸರವಾದಿ

ಸಂಸ್ಥೆಯ ನಿರ್ದೇಶಕರಾದ ಶ್ರೀದೇವಿ ಅನ್ನಪೂರ್ಣ ಸಿಂಗ್ ಮಾತನಾಡಿದರು. ಕೃಷಿ ತೋಟಗಾರಿಕೆ ವಿಭಾಗದ ಸಂಯೋಜಕ ಡಾ.ಕೆ. ಅನಿಲ್ ಕುಮಾರ್ ಸ್ವಾಗತಿಸಿದರು.

ಸಂಘ ಸಂಸ್ಥೆಗಳಿಂದ ಹಸಿರು ಹಬ್ಬದ ಸಂಭ್ರಮಾಚರಣೆ

■ **ಎಕ ಸುರ್ದಿಲೋಕ್ ಮೈಸೂರು**
ನಗರದಲ್ಲಿ ಸೋಮವಾರ ನಾನಾ ಸಂಘ ಸಂಸ್ಥೆಗಳು, ಕಾಲಾ ಕಾಲೇಜು ಹಾಗೂ ಸೇರಿದಂತೆ ವಿವಿಧ ಇಲಾಖೆಗಳಿಂದ ವಿಶ್ವ ಪರಿಸರ ದಿನ ಆಚರಿಸಲಾಯಿತು.

ಕೆಲವರು ಪರಿಸರದ ಜಾಗೃತಿ ಜಾಫಾ ನಡೆಸಿದರೆ, ಹಲವು ಸಂಘಟನೆಗಳಿಂದ ಗಿಡ ನೆಟ್ಟರು. ಮೈಸೂರು ವಿಶ್ವವಿದ್ಯಾಲಯದಿಂದ ಪರಿಸರ, ಆರೋಗ್ಯ ಸುಸ್ಥಿರ ಅಭಿವೃದ್ಧಿ ಕುರಿತು ಕಾರ್ಯಾಗಾರ ನಡೆಯಿತು. ಸಿಎಫ್‌ಟಿಆರ್‌ಎ, ಬಿಲ್ಡರ್ಸ್, ಆಸೋಸಿಯೇಷನ್ ಆಫ್ ಇಂಡಿಯಾ ಮೈಸೂರು ಶಾಖೆ, ಕೇಂದ್ರ ರೇಷ್ಮೆ ಇಲಾಖೆ ವತಿಯಿಂದ ಪರಿಸರಕ್ಕೆ ಸಂಬಂಧಿಸಿದ ಕಾರ್ಯಕ್ರಮ ನಡೆಯಿತು.

ಕಾಲಾ ಕಾಲೇಜುಗಳಲ್ಲಿ ಮಕ್ಕಳಿಗೆ ಪರಿಸರ ಅರಿವು ಮೂಡಿಸಲಾಯಿತು. ವಿವಿಧ ಸಂಘಟನೆಗಳು ಹಲವೆಡೆ ಸಸಿ ವಿತರಣೆ ಸೇರಿದಂತೆ ನಾನಾ ರೀತಿಯ ಪರಿಸರಕ್ಕೆ ಸಂಬಂಧಿಸಿದ ಚಟುವಟಿಕೆಗಳನ್ನು ಆಯೋಜಿಸಿ ಪರಿಸರ ದಿನವನ್ನು ಆರ್ಥಪೂರ್ಣವಾಗಿ ಆಚರಿಸಿದರು.

ಸಮರ್ಪಕ ಪಾಲನೆ ಅಗತ್ಯ : ಅರಣ್ಯ ಇಲಾಖೆ ವತಿಯಿಂದ ಮೈಸೂರಿನ ಎಂ ಎಂಟಿ ಆಸಕ್ತಿಯಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯನ್ನು ಶಾಸಕ ಶ್ರೀವತ್ಸ, ಚಾಲನೆ ನೀಡಿದರು. ಬಳಿಕ ಮಾತನಾಡಿದ ಅವರು, "ಹತ್ತಾರು ವರ್ಷಗಳ ಹಿಂದೆ ರಸ್ತೆಯಲ್ಲಿ ನೆಡಲಾಗಿದ್ದ

ಗಿಡಗಳು ಇಂದು ಮರವಾಗಿದ್ದರೂ ಮಳೆ ಗಾಳಿ ಬಂದ ಸಂದರ್ಭದಲ್ಲಿ ರಸ್ತೆಗೆ ಬೀಳುತ್ತಿವೆ. ಮರಗಳ ಬುಡಕ್ಕೆ ನೀರು ಹೋಗದಂತೆ ಅದರ ಸುತ್ತಲೂ ಡಾಂಬರ್ ಇಲ್ಲವೇ ಕಾಂಕ್ರಿಟ್ ಹಾಕಿರುವುದೇ ಇದಕ್ಕೆ ಕಾರಣ," ಎಂದರು.

ಎಲ್ಲೆಡೆ ಪ್ಲಾಸ್ಟಿಕ್ ಜಾಗೃತಿ : ಈ ಬಾರಿಯ ಪರಿಸರ ದಿನಾಚರಣೆ ಥೀಮ್ ಪ್ಲಾಸ್ಟಿಕ್ ಹಾವಳಿ ತಪ್ಪಿಸಿ ಎಂಬುದೇ ಆಗಿರುವುದರಿಂದ ಕೆಲವೆಡೆ ಪ್ಲಾಸ್ಟಿಕ್ ಸಂಗ್ರಹಿಸುವ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾರ್ಯಕ್ರಮಗಳಲ್ಲಿ ಪ್ಲಾಸ್ಟಿಕ್ ಬಳಕೆಯಿಂದ ಆಗುವ ತೊಂದರೆ, ಅದನ್ನು ನಿಯಂತ್ರಿಸುವ ಅನಿವಾರ್ಯತೆ, ಅದರಿಂದ ಪರಿಸರ, ಆರೋಗ್ಯದ ಮೇಲೆ ಆಗುವ ಪರಿಣಾಮಗಳ ಕುರಿತು ಅರಿವು ಮೂಡಿಸಲಾಯಿತು.

ಪಾಲಿಕೆಯಿಂದ ವಿಶೇಷ ಅಭಿಯಾನ : ಮೈಸೂರು ಮಹಾನಗರ ಪಾಲಿಕೆ ಪರಿಸರ ದಿನಾಚರಣೆ ಅಂಗವಾಗಿ ಕಳೆದ ಹತ್ತು ದಿನದಿಂದ 'ನನ್ನ ಜೀವನ, ನನ್ನ ಸ್ವಚ್ಛ ನಗರ' ಅಭಿಯಾನ ಹಮ್ಮಿಕೊಂಡಿತು. ತನ್ಮೂಲಕ ಅಭಿಯಾನದ ಭಾಗವಾಗಿ ಕಾಲಾ ಕಾಲೇಜು ವಿದ್ಯಾರ್ಥಿಗಳಿಂದ ತಮ್ಮ ಮನೆಗಳಲ್ಲಿ ಬಳಕೆಯಾಗದ ವಸ್ತುಗಳನ್ನು ಸ್ವೀಕರಿಸಿ ಅದನ್ನು ಅಗತ್ಯವಿರುವವರಿಗೆ ನೀಡಲಾಯಿತು. ಮಾತ್ರವಲ್ಲದೇ ಭಾನು ವಾರ ನಗರದ ರಿಂಗ್ ರಸ್ತೆಯಲ್ಲಿ ದೊಡ್ಡ ಪ್ರಮಾಣದಲ್ಲಿ ಪ್ಲಾಸ್ಟಿಕ್ ಸಂಗ್ರಹಿಸುವ ಅಭಿಯಾನ ನಡೆಸಲಾಯಿತು.



ಸಿಎಫ್‌ಟಿಆರ್‌ಎನಲ್ಲಿ ಗಿಡನೆಟ್ಟು ಪರಿಸರ ದಿನ ಆಚರಿಸಲಾಯಿತು.



ಮೈಸೂರು ವಿಶ್ವವಿದ್ಯಾಲಯ ಪರಿಸರ ಅಧ್ಯಯನ ವಿಭಾಗದ ವತಿಯಿಂದ ಪರಿಸರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಪರಿಸರ, ಆರೋಗ್ಯ, ಸುಸ್ಥಿರ ಅಭಿವೃದ್ಧಿ ಕುರಿತ ಒಂದು ದಿನದ ರಾಷ್ಟ್ರಮಟ್ಟದ ಕಾರ್ಯಾಗಾರವನ್ನು ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಉದ್ಘಾಟಿಸಿದರು.

ದೇಹಕ್ಕೆ ಸೇರುವ ಮೈಕ್ರೋ ಪ್ಲಾಸ್ಟಿಕ್ ನಿಯಂತ್ರಿಸಿ

ಮೈಸೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಬಸವರಾಜು ಸಲಹೆ

ಮೈಸೂರು: ಪ್ಲಾಸ್ಟಿಕ್ ಮತ್ತು ಕೇವಲ ಪ್ರಕೃತಿಯನ್ನಷ್ಟೇ ಹೆಚ್ಚುವಾಗಿ ಅವರದೇ ಮನುಷ್ಯನ ದೇಹವನ್ನೂ ಹೊಕ್ಕಿ ಅನಾರೋಗ್ಯವನ್ನು ಉಂಟುಮಾಡುವುದು ರಾಕ್ಷಸನಾಗಿ ಬೆಳೆದು ನಿಂತಿದೆ. ಇದನ್ನು ನಿಯಂತ್ರಿಸದಿದ್ದರೆ ಮುಂದಿನ ಪೀಳಿಗೆಗೆ ಉತ್ತಮ ಪರಿಸರವನ್ನು ನೀಡುವುದು ಕಷ್ಟ ಸಾಧ್ಯವಾಗುತ್ತದೆ ಎಂದು ಮೈಸೂರು ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿ ಡಾ.ಕೆ.ಎನ್.ಬಸವರಾಜು ಆತಂಕ ವ್ಯಕ್ತಪಡಿಸಿದರು.

ಮೈಸೂರು ವಿಶ್ವವಿದ್ಯಾಲಯ ಪರಿಸರ ಅಧ್ಯಯನ ವಿಭಾಗದ ವತಿಯಿಂದ ಪರಿಸರ ದಿನಾಚರಣೆ ಅಂಗವಾಗಿ ಆಯೋಜಿಸಿದ್ದ ಪರಿಸರ, ಆರೋಗ್ಯ, ಸುಸ್ಥಿರ ಅಭಿವೃದ್ಧಿ ಕುರಿತ ಒಂದು ದಿನದ ರಾಷ್ಟ್ರಮಟ್ಟದ ಕಾರ್ಯಾಗಾರವನ್ನು ಉದ್ಘಾಟಿಸಿ ಮಾತನಾಡಿದರು.

"ಕೈಗಾರಿಕಾ ರೀತಿಯ ನಂತರ ಮನುಷ್ಯ ಪ್ರಾಕೃತಿಕವಲ್ಲದ ಪ್ಲಾಸ್ಟಿಕ್‌ನಂತಹ ವಸ್ತುಗಳನ್ನು ಬಳಸುವುದು ಹೆಚ್ಚಾಗಿದೆ. ಇದನ್ನು ತಡೆಗಟ್ಟುವುದು ನಮ್ಮ ಮುಂದಿನ

ಬಹುದೊಡ್ಡ ಸವಾಲಾಗಿದೆ. ಅಂತೆಯೇ ಈ ಬಾರಿಯ ಪರಿಸರ ದಿನಾಚರಣೆ ಥೀಮ್ ಕೂಡ ಪ್ಲಾಸ್ಟಿಕ್ ನಿಯಂತ್ರಣವೇ ಆಗಿದೆ. ಪ್ಲಾಸ್ಟಿಕ್ ಬಳಕೆ ತಗ್ಗಿಸುವುದು, ಪುನರ್ ಬಳಕೆ, ಉತ್ಪಾದನ ಮಾಡುವುದು ಹಾಗೂ ಬದಲಿ ವಸ್ತುಗಳನ್ನು ಬಳಕೆ ಮಾಡುವ ಬಗ್ಗೆ ಎಲ್ಲರೂ ಪಣ ತೊಡಬೇಕು," ಎಂದು ಸಲಹೆ ನೀಡಿದರು.

ಮೈಸೂರು ವಿಶ್ವವಿದ್ಯಾಲಯ ಪರಿಸರ ಅಧ್ಯಯನ ವಿಭಾಗದ ಮುಖ್ಯಸ್ಥ ಡಾ. ಎಸ್. ಶ್ರೀಕಂಠಸ್ವಾಮಿ ಮಾತನಾಡಿ, "ಬಿಸಿಯಾದ ಆಹಾರ ಪದಾರ್ಥ, ಕುಡಿಯುವ ನೀರನ್ನು ಪ್ಲಾಸ್ಟಿಕ್ ವಸ್ತುಗಳಲ್ಲಿ ಬಳಕೆ ಮಾಡುವುದರಿಂದ ಮೈಕ್ರೋ ಪ್ಲಾಸ್ಟಿಕ್ ನ ಅಂಶಗಳು ನಮಗೆ ಅರಿವಿಲ್ಲದಂತೆ ನಮ್ಮದೇಹವನ್ನು ಹೊಕ್ಕುತ್ತಿವೆ. ಇದರಿಂದ ದೇಹದಲ್ಲಿ ಶಕ್ತಿ ಇರುವವರೆಗೆ ಇದನ್ನು ನಾವು ಜೀರ್ಣಿಸಿಕೊಳ್ಳುತ್ತೇವೆ. ಆದರೆ ಮುಂದಿನ ದಿನಗಳಲ್ಲಿ ಇದು ವಿಷವಸ್ತುವಾಗಿ ನಮ್ಮ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಉಂಟು ಮಾಡುತ್ತದೆ," ಎಂದರು. ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್ ಅಧ್ಯಕ್ಷತೆ ವಹಿಸಿದ್ದರು. ರಿಜಿಸ್ಟ್ರಾರ್ ಎ.ಆರ್. ಶೈಲಜಾ, ಪ್ರೊ.ಟಿ.ರಾಜೇಶ್ ಕುಮಾರ್ ಹಾಗೂ ಇತರರು ಇದ್ದರು.

ಕನ
ಅಧ
■ ವಿಶ
ಮೈಸೂರು
ಜಿ.ಮು
ಸಂಘ
ಸಂ
ಪಡಿಸಿ
ಕೆ.ಗೊ
ಜಂಟಿ
ಅವರು
ಮಾಡಿ
ಮ
ಪ್ರತಿನಿ
ಅರ್ಹ
ಯಾಗಿ
ಅರ್ಹ
"
ನಡೆಂ
ಪತ್ರಿ
ಸಂಘ
ಎನ್
ನೀಡಿ
ನಡೆ
ವರ
ಸಾಬಿ
ವಹ
ಮೇ
"ಸ
ಪತ್ರಿ

ಸಕಲ ಜೀವ ವೈವಿಧ್ಯ ಕಾಪಾಡುವವರು ನಿಜವಾದ ಪರಿಸರವಾದಿಗಳು

ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಜಲನಚಿತ್ರ ನಿರ್ದೇಶಕ ಸುರೇಶ್ ಹೆಚ್ಚಿಕರ್ ಅಭಿಮತ

ಮೈಸೂರು.ಜೂ.5(ಎಂಟಿವೈ)- ಕೇವಲ ಗಿಡ ನಟ್ಟು ಪರಿಸರವಾದಿಗಳಾಗಲು ಸಾಧ್ಯ ಎಲ್ಲ ಪರಿಸರದಲ್ಲಿರುವ ಮಣ್ಣು, ಗುಟ್ಟು, ವಾತರಗಿತಿ ಸೇರಿದಂತೆ ಸಕಲ ಜೀವ ವೈವಿಧ್ಯವನ್ನು ಕಾಪಾಡಲು ಶ್ರಮಿಸುವವರು ನಿಜವಾದ ಪರಿಸರವಾದಿಗಳು ಎಂದು ಎಕೋ-ವಾಚ್ ಸಂಸ್ಥೆಯ ಸಂಸ್ಥಾಪಕರೂ ಹಾಗೂ ಜಲನಚಿತ್ರ ನಿರ್ದೇಶಕ ಸುರೇಶ್ ಹೆಚ್ಚಿಕರ್ ಅಭಿಪ್ರಾಯಪಟ್ಟಿದ್ದಾರೆ.

ಮೈಸೂರಿನ ಸಿಎಫ್‌ಟಿಆರ್‌ಐ ಸಂಸ್ಥೆ ಸಭಾಂಗಣದಲ್ಲಿ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ವೇಗವಾಗಿ ಬೆಳೆಯುತ್ತಿರುವ ನಗರ ಹಾಗೂ ಜನಸಂಖ್ಯೆ ಹೆಚ್ಚುತ್ತಿರುವ ಅನುಗುಣವಾಗಿ ಪರಿಸರದಲ್ಲಿ ಬದಲಾವಣೆಯಾಗುತ್ತಿದೆ. ಈ ಹಿಂದೆ ಕಾಣಬಹುದಾಗಿದ್ದ ಪರಿಸರ, ಹಸಿರು ವಲಯ, ಅರಣ್ಯ ಈಗ ಕಾಣದಂತಾಗಿದೆ. 15-20 ವರ್ಷ ಹಿಂದೆ ಬೆಂಗಳೂರಿನ ಬಗ್ಗೆ ಬರೆದ ಬರವಣಿಗೆಯಲ್ಲಿ ನಮೂದಿಸಲಾದ ಅಂಶಗಳು, ಈಗ ಕಾಣಲು ಸಾಧ್ಯವಿಲ್ಲ. ಸಾಕಷ್ಟು ಬದಲಾವಣೆಯಾಗಿದೆ. ವಾಣಿಜ್ಯ ಚಟುವಟಿಕೆಗಳು ಹೆಚ್ಚಾಗುತ್ತಲೇ ಇವೆ. ದೇಶಕ್ಕೆ ಸ್ವಾತಂತ್ರ್ಯ ಬಂದ ಬಳಿಕ ಕೈಗಾರಿಕೆಗಳು ಬೆಳೆವಣಿಗೆ ಕಂಡಿವೆ ಎಂದರು.

ಆಗ ಅರಣ್ಯ ಪ್ರದೇಶವೂ ಸಂಪದ್ಭರಿತವಾಗಿ ಚೆನ್ನಾಗಿತ್ತು. ಹಿಂದೆ ನಾವೆಲ್ಲ ಧಾರವಾಡ ವಿವಿ ಆವರಣದಲ್ಲಿ ನಡಿಗೆ, ಸೈಕಲ್ ನಲ್ಲಿ ಹೋಗುತ್ತಿದ್ದೆವು. ಆದರೆ ಈಗ ಪರಿಸ್ಥಿತಿ ಹೇಗಿದೆ? ಎಂದು ಅರ್ಥ ಮಾಡಿಕೊಂಡರೆ, ಪರಿಸರದ ಘನೀನ ಒತ್ತಡ ಎಷ್ಟಿದೆ ಎಂದು ತಿಳಿಯುತ್ತದೆ ಎಂದು ಬೇಸರ ವ್ಯಕ್ತಪಡಿಸಿದರು.

ಕಳೆದ ಕೆಲವು ವರ್ಷಗಳಿಂದೀಚೆಗೆ ಮಕ್ಕಳು 14-15 ವರ್ಷ ಆಗುತ್ತಿದ್ದಂತೆಯೇ ಬೈಕ್, ಸ್ಕೂಟರ್ ಬೇಕೆನ್ನುತ್ತಾರೆ. ಒತ್ತಡ ಇದೆ ಎಂಬ ಕಾರಣಕ್ಕಾಗಿ ಪೋಷಕರು ದ್ವಿಚಕ್ರ ವಾಹನ ಕೊಡಿಸಲು



ಮುಂದಾಗುತ್ತಿದ್ದಾರೆ. ಹೆಚ್ಚುತ್ತಿರುವ ವಾಹನಗಳಿಂದ ಪರಿಸರದ ಮೇಲೆ ಪರಿಣಾಮವಾಗುತ್ತಿದೆ. ಇದರ ಪರಿಣಾಮವಾಗಿಯೇ ಈ ಮೊದಲು ಇದ್ದಂತಹ ಪರಿಸ್ಥಿತಿ, ಈಗ ಇಲ್ಲವಾಗಿದೆ. ಅಂತರ್ಜಲ, ನೀರಿನ ಸಲಕರಣೆಯಾಗುತ್ತಿದೆ ಎಂದು ವಿವರಿಸಿದರು.

ಈ ಹಿಂದೆ ವಿಶ್ವಸಂಸ್ಥೆಯೂ ಪರಿಸರ ಸಂರಕ್ಷಣೆಗೆ ಹೆಚ್ಚಿನ ಗಮನ ನೀಡುತ್ತಿರಲಿಲ್ಲ. ಪರಿಸರ ಎಂದರೆ ವನ್ಯಜೀವಿ, ಕಾಡು ರಕ್ಷಣೆ ಎನ್ನುವಂತಹ ಪರಿಸ್ಥಿತಿ ಇತ್ತು. ಈಗ ಕೆಲ ವರ್ಷದಿಂದ ಗಿಡ ನಟ್ಟವರು ಪರಿಸರವಾದಿ ಎನಿಸಿಕೊಳ್ಳುತ್ತಾರೆ. ಆದರೆ ಸಕಲ ಜೀವರಾಶಿಯ ಸಂರಕ್ಷಣೆಯೂ ಪರಿಸರ ಸಂರಕ್ಷಣೆಯೇ ಆಗಿದೆ ಎಂದರು.

ಬೆಂಗಳೂರಿನ ಬೈಂದೂರು ಕೆರೆ ಹೊಕ್ಕಿತ್ತು. ಈಗ ಹೇಗಾಗಿದೆ ನೋಡಿ. ಆ ಕೆರೆಗೆ ಕಾರ್ಖಾನೆ ತ್ಯಾಜ್ಯ ಬಿಡಬಾರದು ಎಂದು ಸೂಚನೆ ನೀಡಲಾಗಿದೆ. ಆದರೆ ಕಾರ್ಖಾನೆಗಳ ಆಡಳಿತ ಮಂಡಳಿ ಕಾರ್ಖಾನೆ ತ್ಯಾಜ್ಯ

ವಿಲೇವಾರಿಗೆ ಹಣ ವೆಚ್ಚ ಮಾಡುತ್ತಿಲ್ಲ. ಇದರಿಂದ ಪರಿಸರದ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಈ ಹಿನ್ನೆಲೆಯಲ್ಲಿ ಪರಿಸರದ ಮೇಲಾಗುತ್ತಿರುವ ಹಾನಿ ಕುರಿತಂತೆ ವಿಜ್ಞಾನಿಗಳು, ಪರಿಸರ ತಜ್ಞರು ಚಿಂತನೆ ನಡೆಸಿದಾಗ ಮೂರು ಪ್ರಮುಖ ಕಾರಣಗಳು ಬೆಳಕಿಗೆ ಬಂದಿವೆ. ಮಾಲಿನ್ಯ, ಜನಸಂಖ್ಯೆ ಹೆಚ್ಚಳ, ಅತಿ ಶೀಘ್ರವಾಗಿ ಹಣ ಗಳಿಕೆ ಮಾಡಬೇಕೆಂಬ ಹಂಬಲ ಪರಿಸರದ ಮೇಲೆ ದೌರ್ಜನ್ಯಕ್ಕೆ ಕಾರಣ ಎಂದರು.

ಜಾಗತೀಕರಣಕ್ಕೂ ಮೊದಲು ಭಾರತ ಚೆನ್ನಾಗಿತ್ತು. ಪರಿಸ್ಥಿತಿ ವಿಭಿನ್ನವಾಗಿತ್ತು. ಆದರೆ ಈಗ ಭಾರತ ಬದಲಾಗಿದೆ. ಅಧಿಕಾರಿ ವರ್ಗ ಸ್ಟಾರ್ಟ್ ಸಿಟಿ, ಮೆಟ್ರೋ ಬೇಕೆನ್ನುತ್ತಾರೆ. ಕಾಂಕ್ರೀಟ್‌ಕರಣ ಹೆಚ್ಚಾಗಿದೆ. ಈ ಹಿಂದಿನ ರೀತಿ ಕೆಪ್ಪನ್ ಪಾರ್ಕ್ ಇಲ್ಲ. ಪಾರ್ಕ್ ಸೃಷ್ಟಿಸಿದ ಕೆಪ್ಪನ್ ತಮ್ಮ ಸಂಬಂಧಿಕರು, ಅತಿಥಿಗಳಿಗಾಗಿಯೂ ಕೊಠಡಿ ನಿರ್ಮಿಸಲಿಲ್ಲ. ಆದರೆ ಈಗ ಅಲ್ಲಿ

ಹಲವಾರು ಕಟ್ಟಡಗಳು ಬಂದಿವೆ. ಇವುಗಳ ಅಗತ್ಯವಿದ್ದರೆ ಎಲ್ಲಿ ನಿರ್ಮಿಸಬೇಕು ಎಂಬ ಚಿಂತನೆ ಇರಬೇಕು. ಪರಿಸರವನ್ನು ಬಲಿಗೊಟ್ಟು ನಿರ್ಮಿಸಬೇಕಾದ ಅಗತ್ಯವಿಲ್ಲ. ಈ ರೀತಿ ಪರಿಸರಕ್ಕೆ ಹಾನಿಯುಂಟಾಗುತ್ತಿದೆ ಎಂದರು.

ಸಿಎಫ್‌ಟಿಆರ್‌ಐ ನಿರ್ದೇಶಕ ಶ್ರೀದೇವಿ ಅನ್ನಪೂರ್ಣ ಸಿಂಗ್ ಮಾತನಾಡಿ, ವಾತಾವರಣದಲ್ಲಿ ಕೇವಲ ಶೇ.1.5 ಡಿಗ್ರಿ ಉಷ್ಣಾಂಶ ಏರಿಕೆಯಾದರೂ ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಅಂತಹ ಸಂದರ್ಭ ಈಗ ಬಂದಿದೆ. ಇದಕ್ಕೆ ನಾವೇ ಕಾರಣರಾಗುತ್ತಿದ್ದೇವೆ. ಈ ನಿಟ್ಟಿನಲ್ಲಿ ನಾವು ಏನು ಮಾಡಬಹುದೆಂಬ ಬಗ್ಗೆ ಗಂಭೀರವಾಗಿ ಚಿಂತಿಸಬೇಕಾದ ಅಗತ್ಯವಿದೆ ಎಂದರು.

ನಮ್ಮ ಬಾಲ್ಯದಲ್ಲಿ ಐದು ಕೆಜಿ ಸಕ್ಕರೆಗಾಗಿ ನಾವು ಪಡಿತರ ಅಂಗಡಗಳ ಎದುರು ಚೀಲ ಹಿಡಿದು ಸಂತಸದಿಂದ ಸಾಲಿನಲ್ಲಿ ನಿಲ್ಲುತ್ತಿದ್ದೆವು. ಆದರೆ ಈಗ ಪರಿಸ್ಥಿತಿಯಲ್ಲಿ ಪ್ಲಾಸ್ಟಿಕ್

66 ಪರಿಸರ ಮಾಲಿನ್ಯಕ್ಕೆ ಹೆಚ್ಚಾಗಿ ಪ್ಲಾಸ್ಟಿಕ್ ಬಳಸುತ್ತಿರುವುದೇ ಕಾರಣವಾಗಿದೆ. ನಾವು ಪ್ರತಿ ವರ್ಷ ಸುಮಾರು 400 ದಶಲಕ್ಷ ಪ್ಲಾಸ್ಟಿಕ್ ಉತ್ಪಾದಿಸುತ್ತಿದ್ದು, ಇವುಗಳಲ್ಲಿ ಸುಮಾರು ಅರ್ಧದಷ್ಟು ವಿಲೇವಾರಿ ಪ್ಲಾಸ್ಟಿಕ್ ಆಗಿದೆ. ಕೇವಲ ಶೇ.10ರಷ್ಟು ಮರು ಬಳಕೆ ಯದ್ದಾಗಿದೆ. ದೊಡ್ಡ ಪ್ರಮಾಣದಲ್ಲಿ ಪ್ಲಾಸ್ಟಿಕ್ ನಮ್ಮ ಆಹಾರ, ಸಮುದ್ರ ಸೇರುತ್ತಿದೆ. ಓರ್ವ ವ್ಯಕ್ತಿ ಜೀವಿತಾವಧಿಯಲ್ಲಿ ಸುಮಾರು 20 ಕೆ.ಜಿ ಪ್ಲಾಸ್ಟಿಕ್ ತಿಂದಿರುತ್ತಾನೆ ಆಹಾರ ಪ್ಯಾಕೆಟಿಂಗ್ ಉದ್ಯಮವೂ ಪ್ಲಾಸ್ಟಿಕ್ ಬಳಕೆಗೆ ಬಹುದೊಡ್ಡ ಕಾರಣವಾಗಿದೆ. ಇದರಿಂದಾಗಿ ಹಾರ್ಮೋನ್ ಗಳಲ್ಲಿ ವ್ಯತ್ಯಾಸವಾಗಿ ಕ್ಯಾನ್ಸರ್ ಸೇರಿದಂತೆ ಇನ್ನಿತರ ಆರೋಗ್ಯ ಸಮಸ್ಯೆಗಳುಂಟಾಗುತ್ತಿವೆ. -ಸುರೇಶ್ ಹೆಚ್ಚಿಕರ್

ಪೊಟ್ಟಣಗಳಲ್ಲಿರುವುದನ್ನು ಖರೀದಿಸುವುದು ನಡೆದಿದೆ. ಇದರೊಡನೆ ನೀರಿನ ಬಾಟಲಿ, ಆದರೆ ಲೇಬಲ್ ಎಲ್ಲವೂ ಪ್ಲಾಸ್ಟಿಕ್ ನದೇ ಆಗಿದೆ. ಅಮೆರಿಕದಲ್ಲಿ ಸುಮಾರು 107 ತರೋಟೆ ಬಾಟಲಿ ಮಾರಾಟ ಆಗಿರುವುದು ಆತಂಕಕ್ಕೆ ಕಾರಣವಾಗಿದೆ ಎಂದರು.

ನಮ್ಮ ದೇಶದಲ್ಲಿಯೂ ಪರಿಸ್ಥಿತಿ ಇದಕ್ಕಿಂತ ಭಿನ್ನವಾದುದೇನಲ್ಲ. ಇಂದು ಬೆಳೆಯುವ ಯಾವುದೇ ಜಮೀನನ್ನು ಪ್ಲಾಸ್ಟಿಕ್ ಪ್ರವೇಶಿಸಿಲ್ಲ ಎನ್ನಲಾಗದು. ಇದರಿಂದ ಆಹಾರಗಳ ಗುಣಮಟ್ಟ ಕಡಿಮೆ ಆಗುತ್ತಿದೆ. ಜೊತೆಗೆ ಹವಾಮಾನ ಬದಲಾವಣೆಯ ಮೇಲೂ ಪರಿಣಾಮ ಬೀರಿದೆ. ಇದನ್ನು ತಪ್ಪಿಸಲು ನಾವು ಯತ್ನಿಸಬೇಕು. ಸಿಎಫ್‌ಟಿಆರ್‌ಐನಲ್ಲಿ ಹಸಿರುಯುಕ್ತ ಪರಿಸರವಿದೆ. ಇದು ಸುಂದರವೂ ಆಗಿದೆ. ಇಲ್ಲಿನ ವಾತಾವರಣ ಹಾಗೂ ಹೊರಗಿನ ವಾತಾವರಣದ ನಡುವೆ ಉಷ್ಣಾಂಶದಲ್ಲಿ ದೊಡ್ಡ ವ್ಯತ್ಯಾಸವಿದೆ. ಇದು ಸಂತಸ ತರುತ್ತದೆ ಎಂದರು.

ನಟ ಸುರೇಶ್ ಹೆಬ್ಳಿಕರ್ ಬೇಸರ | ಮಿತಿ ಮೀರಿದ ಕಾಂಕ್ರೀಟೀಕರಣ ಅಭಿವೃದ್ಧಿಯೇ ಪರಿಸರಕ್ಕೆ ಮಾರಕ

■ ವಿಜಯವಾಣಿ ಸುದ್ದಿಜಾಲ ಮೈಸೂರು

ಅತಿಯಾದ ಅಭಿವೃದ್ಧಿಯೇ ಈಗ ಪರಿಸರ ನಾಶಕ್ಕೆ ನಾಂದಿ ಆಗುತ್ತಿದ್ದು, ಮಿತಿ ಮೀರಿದ ಕಾಂಕ್ರೀಟೀಕರಣ ಆಗುತ್ತಿದೆ ಎಂದು ಪರಿಸರವಾದಿ, ನಟ ಸುರೇಶ್ ಹೆಬ್ಳಿಕರ್ ಬೇಸರ ವ್ಯಕ್ತಪಡಿಸಿದರು.

ಕೇಂದ್ರೀಯ ಆಹಾರ ತಂತ್ರಜ್ಞಾನ ಹಾಗೂ ಸಂಶೋಧನಾ ಕೇಂದ್ರದಿಂದ ಸೋಮವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಜಾಗತೀಕರಣದ ಮೊದಲು ಭಾರತದ ಪರಿಸ್ಥಿತಿ ವಿಭಿನ್ನವಾಗಿತ್ತು. ಆದರೆ ಈಗ ದೇಶ ಬದಲಾಗಿದ್ದು, ಎಲ್ಲರೂ ಸ್ಮಾರ್ಟ್‌ಸಿಟಿ, ಮೆಟ್ರೋ ಬೇಕು ಎನ್ನುತ್ತಿದ್ದಾರೆ. ಇದರಿಂದಲೂ ಕಾಂಕ್ರೀಟೀಕರಣ ಹೆಚ್ಚಾಗಿದೆ. ಅತಿಯಾದ

ನಮ್ಮ ಜೀವನ ಕೈಲಿಯಲ್ಲಿ ಅಭಿವೃದ್ಧಿಯೂ ಪರಿಸರಕ್ಕೆ ಮಾಡಿಕೊಂಡಿರುವ ಮಾರಕವಾಗುತ್ತಿದೆ ಎಂದರು.

ಬದಲಾವಣೆ, ಅತಿಯಾದ ಪ್ಲಾಸ್ಟಿಕ್ ಬಳಕೆ ಪರಿಸರ ಮಾಲಿನ್ಯಕ್ಕೆ ಕಾರಣವಾಗಿದೆ. ಪ್ರತಿ ವರ್ಷ ಸುಮಾರು 400 ದಶಲಕ್ಷ ಪ್ಲಾಸ್ಟಿಕ್ ಉತ್ಪಾದಿಸುತ್ತಿದ್ದು, ಇವುಗಳಲ್ಲಿ ಸುಮಾರು ಅರ್ಧದಷ್ಟು ಒಮ್ಮೆ ಮಾತ್ರ ಬಳಕೆ ಮಾಡಬಹುದಾದ ಪ್ಲಾಸ್ಟಿಕ್ ಆಗಿದೆ. ಕೇವಲ ಶೇ. 10 ರಷ್ಟು ಮಾತ್ರ ಮರುಬಳಕೆಯಾಗುತ್ತಿದೆ.

1 ಶ್ರೀದೇವಿ ಅನ್ವಪೂರ್ಣ ಸಿಂಗ್

ಕಾರಣಕ್ಕೆ ಮಕ್ಕಳು 14ರಿಂದ 15 ವರ್ಷ ಆಗುತ್ತಿದ್ದಂತೆಯೇ ಬೈಕ್, ಸ್ಕೂಟರ್ ಬೇಕು ಎನ್ನುತ್ತಾರೆ. ಬಹುತೇಕರು ಸ್ವಂತ ವಾಹನ ಬಳಕೆ ಮಾಡುತ್ತಿದ್ದಾರೆ. ಇದರಿಂದಲೂ ಪರಿಸರ ಬದಲಾವಣೆಗೆ ಕಾರಣವಾಗಿವೆ. ಹಿಂದೆ ಕಾಲೇಜು, ವಿಶ್ವವಿದ್ಯಾಲಯ ಕ್ಯಾಂಪಸ್‌ಗಳಿಗೆ ನಡೆದೇ ಹೋಗುತ್ತಿದ್ದರು. ಆರೋಗ್ಯ, ಪರಿಸರ ಎಲ್ಲವೂ ಬೆನ್ನಾಗಿತ್ತು. ಆದರೆ ಈಗ ಬೆಂಗಳೂರು ಕಬ್ಬನ್ ಪಾರ್ಕ್‌ನಲ್ಲಿಯೇ ಪರಿಸರವನ್ನು ಬಲಿಹೊಟ್ಟು ಕಟ್ಟಡಗಳು ತಲೆ ಎತ್ತಿವೆ ಎಂದರು. ಮೊದಲು ಪರಿಸರ ಎಂದರೆ ವನ್ಯಜೀವಿ, ಕಾಡು ರಕ್ಷಣೆ ಎನ್ನಲಾಗುತ್ತಿತ್ತು. ಹೀಗಾಗಿ ಪರಿಸರದ ಬಗ್ಗೆ ಯಾರೂ ಹೆಚ್ಚಿನ ಆಲೋಚನೆ ಮಾಡುತ್ತಿರಲಿಲ್ಲ. ಈಗ ನಾಲ್ಕೈದು ವರ್ಷಗಳಿಂದ ಕಾಳಜಿ ಹೆಚ್ಚಾದರೂ ಕೇವಲ ಗಿಡ ನೆಟ್ಟರೆ ಪರಿಸರವಾದಿ ಎನಿಸಿಕೊಳ್ಳುವ ಮಟ್ಟಕ್ಕೆ ಬಂದಿದೆ. ಪರಿಸರ ಎಂದರೆ ಮಣ್ಣು,

ವಿಜಯವಾಣಿ ಬೆಂಚು



ಕೇಂದ್ರೀಯ ಆಹಾರ ತಂತ್ರಜ್ಞಾನ ಹಾಗೂ ಸಂಶೋಧನಾ ಕೇಂದ್ರದಿಂದ ಸೋಮವಾರ ಆಯೋಜಿಸಿದ್ದ ವಿಶ್ವ ಪರಿಸರ ದಿನಾಚರಣೆಯಲ್ಲಿ ಸುರೇಶ್ ಹೆಬ್ಳಿಕರ್ ಗಿಡನೆಟ್ಟು ನೀರುಣಿಸಿದರು. ಶ್ರೀದೇವಿ ಅನ್ವಪೂರ್ಣ ಸಿಂಗ್, ಡಾ.ಕೆ.ಅನಿಲ್‌ಕುಮಾರ್ ಇದ್ದರು.


ನೀರು, ಗಾಳಿ, ಪ್ರಾಣಿ, ಪಕ್ಷಿ, ಗುಬ್ಬಿಚ್ಚಿ, ಪಾತರಗಿತ್ತಿ ಸಂರಕ್ಷಣೆಯೂ ಪರಿಸರ ಸಂರಕ್ಷಣೆಯಾಗಿದೆ ಎಂದು ವ್ಯಾಖ್ಯಾನಿಸಿದರು. ಕಾರ್ಖಾನೆ ತ್ಯಾಜ್ಯವನ್ನು ಕೆರೆಗಳಿಗೆ ಬಿಡಬಾರದು ಎನ್ನುವ ಉದ್ಯಮಿಗಳು ಇದ್ದಾರೆ. ಆದರೆ ಹಣ ಹೆಚ್ಚಾಗುತ್ತದೆ ಎಂದು ಕಾರ್ಖಾನೆಯವರು ತ್ಯಾಜ್ಯ ಸಂರಕ್ಷಣೆಗೆ ಕ್ರಮ ವಹಿಸುತ್ತಿಲ್ಲ. ಜನಸಂಖ್ಯೆ ಹೆಚ್ಚಳ, ಅತಿ ಶೀಘ್ರವಾಗಿ ಹಣ ಮಾಡಬೇಕೆಂಬುದು ಪರಿಸರ ಮಾಲಿನ್ಯಕ್ಕೆ ಕಾರಣವಾಗುತ್ತಿದೆ ಎಂದರು.

ಸಿಎಫ್‌ಟಿಆರ್‌ಐ ನಿರ್ದೇಶಕಿ ಶ್ರೀದೇವಿ ಅನ್ವಪೂರ್ಣ ಸಿಂಗ್ ಮಾತನಾಡಿ, ವಾತಾವರಣದಲ್ಲಿ ಕೇವಲ ಶೇ. 1.5 ಡಿಗ್ರಿ ಸೆಂಟಿಗ್ರೇಡ್‌ನಷ್ಟು ಉಷ್ಣಾಂಶ ಏರಿಕೆಯಾದರೂ ಪರಿಸರದ ಮೇಲೆ ಗಂಭೀರ ಪರಿಣಾಮ ಬೀರುತ್ತದೆ. ಗಂಭೀರ ಪರಿಸ್ಥಿತಿಗೆ ಬಂದಿದ್ದು, ತಾಪಮಾನ ತಗ್ಗಿಸುವ ಸಂಬಂಧ ಚಿಂತನೆ ನಡೆಸಬೇಕಿದೆ. ಇಂತಹ ಪರಿಸ್ಥಿತಿಗೆ ನಾವೇ ಕಾರಣರಾಗುತ್ತಿವೆ ಎಂದು ಹೇಳಿದರು. ಪ್ಲಾಸ್ಟಿಕ್ ಹಾವಳಿಯಿಂದಾಗಿ ಒಬ್ಬ ವ್ಯಕ್ತಿ ಜೀವಿತಾವಧಿಯಲ್ಲಿ ಸುಮಾರು 20 ಕೆ.ಜಿ.ಎಷ್ಟು ಪ್ಲಾಸ್ಟಿಕ್ ತಿನ್ನುತ್ತಾನೆ ಎನ್ನುವುದು ದೊಡ್ಡ ಆತಂಕಕಾರಿ ಬೆಳವಣಿಗೆ. ನಮ್ಮ ಆಹಾರ ಅಷ್ಟೇ ಅಲ್ಲದೆ ಜಲಚರ, ಸಮುದ್ರಗಳನ್ನು ಸೇರುತ್ತಿದೆ. ಆಹಾರ ಪ್ಯಾಕೇಜಿಂಗ್ ಉದ್ಯಮವೂ ಪ್ಲಾಸ್ಟಿಕ್ ಬಳಕೆಗೆ ಬಹುದೊಡ್ಡ ಕಾರಣವಾಗಿದೆ. ಇದರಿಂದಾಗಿ ಹಾರ್ಮೋನುಗಳಲ್ಲಿ ವ್ಯತ್ಯಾಸ, ಕ್ಯಾನ್ಸರ್ ಮೊದಲಾದ ಇನ್ನಿತರ ಆರೋಗ್ಯ ಸಮಸ್ಯೆಗಳುಂಟಾಗಲಿವೆ ಎಂದು ಆತಂಕ ವ್ಯಕ್ತಪಡಿಸಿದರು. ಸಂಸ್ಥೆಯ ಅಧಿಕಾರಿಗಳಾದ ಡಾ.ಕೆ.ಅನಿಲ್‌ಕುಮಾರ್ ಇದ್ದರು.

✶ ಕನ್ನಡಪ್ರಭ

ಮಂಗಳವಾರ 6.6.2023

ಸುದ್ದಿ ಸಿಂಚನ



ಮೈಸೂರಿನ ಸಿಎಫ್‌ಟಿಆರ್‌ಐನಲ್ಲಿ ಸೋಮವಾರ ನಡೆದ
ಪರಿಸರ ದಿನಾಚರಣೆಯಲ್ಲಿ ಪರಿಸರವಾದಿ ಸುರೇಶ್
ಹೆಬ್ಬಾಳೆ, ನಿರ್ದೇಶಕ ಡಾ. ಶ್ರೀದೇವಿ ಅನ್ನಪೂರ್ಣಾ ಸಿಂಗ್
ಪಾಲ್ಗೊಂಡಿದ್ದರು.